



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 25 | 25 ಸೆಪ್ಟೆಂಬರ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಪತ್ತಿನ ಸಂಘಗಳ ಮಹಾಮಂಡಳದ 48ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ



ನವದೆಹಲಿ : ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಪತ್ತಿನ ಸಂಘಗಳ ಮಹಾಮಂಡಳದ 48ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯು ದಿನಾಂಕ : 21.09.2024ರಂದು ನವದೆಹಲಿಯ, ಎನ್‌ಸಿಯುಐ ಸಭಾಂಗಣದಲ್ಲಿ ನ್ಯಾಫಕಬ್‌ನ ಅಧ್ಯಕ್ಷರಾದ ಶ್ರೀ ಲಕ್ಷ್ಮಿ ದಾಸ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಭೆಯಲ್ಲಿ ನ್ಯಾಫಕಬ್‌ನ ಅಧ್ಯಕ್ಷರಾದ ಶ್ರೀ ಲಕ್ಷ್ಮಿ ದಾಸ್‌ರವರು ಹಾಗೂ ನ್ಯಾಫಕಬ್‌ನ ಪ್ರೆಸಿಡೆಂಟ್ ಎಮಿರೆಟ್ಸ್ ರವರಾದ ಶ್ರೀ ಎಚ್.ಕೆ. ಪಾಟೀಲರು ಪಟ್ಟಣ ಸಹಕಾರ ಬ್ಯಾಂಕುಗಳ ಬೆಳವಣಿಗೆಯ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕರ ಕೈಪಿಡಿ ಬಿಡುಗಡೆಗೊಳಿಸಿದರು.

ಈ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ನ್ಯಾಫಕಬ್‌ನ ಉಪಾಧ್ಯಕ್ಷರುಗಳಾದ ಶ್ರೀ ಮುದಿತ್ ವರ್ಮಾ, ಸಿಎ ಮಿಲಿಂದ ಕಾಳೆ,

ನಿರ್ದೇಶಕರುಗಳಾದ ಶ್ರೀ ಜ್ಯೋತೀಂದ್ರ ಎಂ.ಮಹ್ತಾ, ಶ್ರೀ ರಾಮ ಬಾಬು ಶಾಂಡಿಲ್ಯ, ಶ್ರೀ ಕೆ.ಜಯವರ್ಮಾ, ಶ್ರೀ ವೇಮಿರೆಡ್ಡಿ ನರಸಿಂಹ ರೆಡ್ಡಿ, ಸಿಎ ಅಜಯ ಬ್ರಹ್ಮೇಚ್, ಶ್ರೀ ಒ.ಪಿ. ಶರ್ಮಾ, ಶ್ರೀ ಎ.ಎಂ.ಹಿಂದಸಗೇರಿ, ಶ್ರೀ ಗೌತಮಬಾಯಿ ಉಮಿಯಾಶಂಕರ್ ವ್ಯಾಸ್, ಶ್ರೀ ಕೆ.ಕಾಳಪ್ಪ, ಶ್ರೀಮತಿ ಅಲಕಾ ಶ್ರೀವಾಸ್ತವ, ಶ್ರೀ ಭಲಸನಿ ರಾಘವೇಂದ್ರರಾವ್, ಶ್ರೀ ಜ್ಞಾನಚಂದ ಲಕ್ಷ್ಮಣದಾಸಜಿ ಗಾರ್ಗ, ಶ್ರೀ ಕಂಜೀಬಾಯಿ ರಾಘವಬಾಯಿ ಬಲಾಲ್, ಶ್ರೀ ಕಾಂತಿಬಾಯಿ ಎಲ್. ಪಟೇಲ್, ಡಾ|| ಉದಯ ವಿ.ಜೋಶಿ, ಶ್ರೀ ದಿಲೀಪ್ ಸಂಘಾನಿ, ಶ್ರೀ ಎನ್.ಎಸ್. ಜಯಕುಮಾರ್, ಶ್ರೀ ಮದನ ಗೋಪಾಲ ಸ್ವಾಮಿ, ಶ್ರೀ ಸುನಿಲ ಒ.ಪಿ.ದಿಯೋರಾ, ಶ್ರೀ ನರಣದಾಸ್ ವಿ.ಪಟೇಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಯೋಗೇಶ್ ಶರ್ಮಾ ಉಪಸ್ಥಿತರಿದ್ದರು. ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.



ಆರ್‌ಇಐಗೆ ರೂ. 24.68 ಲಕ್ಷ
ಖೋಲಾನೋಟು ಡೆಪಾಸಿಟ್

2



ಆಲಮೇಲ ಅರ್ಬನ್ ಕೋ-ಆಪರೇಟಿವ್
ಬ್ಯಾಂಕ್ ಬೆಳ್ಳಿ ಮಹೋತ್ಸವ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಈ ವರ್ಷದ ಉತ್ತಮ ಮುಂಗಾರು ಮಳೆ ಎಲ್ಲೆಡೆ ಜನರಲ್ಲಿ ನೆಮ್ಮದಿಯ ಭಾವನೆ ಮೂಡಿಸಿದೆ

ಕಳೆದ ವರ್ಷ ದೇಶದ ಎಲ್ಲೆಡೆ ಸಕಾಲಕ್ಕೆ ಅಗತ್ಯ ಮಳೆಯಾಗದೆ ಆತಂಕ ಸೃಷ್ಟಿಸಿತ್ತು. ಮಳೆಯ ಪ್ರಮಾಣದಲ್ಲೂ ಬಾರಿ ಇಳಿಕೆಯಾಗಿ ಬರದ ಸುಳಿಗೆ ಸಿಲುಕಿತ್ತು. ನಮ್ಮ ರಾಜ್ಯದಲ್ಲೂ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹಾಗದೆ ಜನರೂ, ಕೃಷಿಕರು, ಜಾನುವಾರು ಸಾಕಣೆಗಾರರು ಬರದ ಬವಣೆಯಲ್ಲಿ ಕಂಗೆಟ್ಟಿದ್ದು ನೀವೆಲ್ಲರೂ ಬಲ್ಲಿದೆ. ಹಾಗೆ ನೋಡಿದರೆ, ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಎಲ್ಲೆಡೆ ಹೆಚ್ಚುತ್ತಿರುವ ನಗರೀಕರಣದ ಫಲವಾಗಿ ಕೆರೆಗಳು ಬತ್ತುತ್ತಿವೆ, ನದಿ ಮತ್ತು ಕೊಳ್ಳಗಳು ಒಣಗುತ್ತಿವೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜತೆಗೆ ಇರುವ ನೀರೂ ಕಲುಷಿತಗೊಳ್ಳುತ್ತಿದೆ.

ಇಷ್ಟು ಮಾತ್ರವಲ್ಲ, ಉತ್ತರ ಭಾರತದ ಹಲವೆಡೆ ಜನ ತಮ್ಮ ಗ್ರಾಮ, ಊರಿನ ನದಿ, ಕೆರೆಗಳಲ್ಲಿ ಉಳಿದಿರುವ ಜಲವನ್ನು ಪರ ಊರಿನ ಜನ ಕದಿಯದಂತೆ ಬಂದೂಕು ಹಿಡಿದು ಹಗಲು ರಾತ್ರಿ ತಂಡಗಳಲ್ಲಿ ಕಾಯುತ್ತಿರುವುದು ಚಿತ್ರ ಸಮೇತ ವರದಿಯಾಗಿತ್ತು. ಅಷ್ಟೇ ಏಕೆ ನಮ್ಮ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ ಜನ ತಾವು ದೂರದಿಂದ ತಂದು ಸಂಗ್ರಹಿಸಿ ಇಟ್ಟುಕೊಂಡಿರುವ ನೀರನ್ನು ನೆರೆಹೊರೆಯವರು ಕದಿಯದಂತೆ ರಾತ್ರಿ ಹಗಲು ಕಾಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಅದೃಷ್ಟವಶಾತ್ ಈ ಸಲದ ಮುಂಗಾರು ಋತುವಿನಲ್ಲಿ ದೇಶದ ಎಲ್ಲೆಡೆ ಉತ್ತಮ ಮಳೆಯಾಗಿದ್ದು ಎಲ್ಲ ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಬಿರು ಬೆಸಿಗೆಯ ಬಿಸಿಲಿಗೆ ಬಸವಳಿದ ಜನ, ಜಾನುವಾರುಗಳು, ಬಿರಿದ ನೆಲ ಒಂದು ಹದ ಮಳೆ ಬಿದ್ದಕೂಡಲೆ ಆಗುವ ಬದಲಾವಣೆ ಊಹೆಗೆ ನಿಲುಕದ್ದು. ಎಂದೋ ನೆಲದಲ್ಲಿ ಬಿದ್ದ ಬೀಜಗಳು ಮೊಳೆತು ಚಿಗುರೊಡೆಯುತ್ತದೆ. ಒಣಗಿ ಬಾಡಿದ ಮರ, ಗಿಡಗಳು ತಲೆಯೆತ್ತಿ, ಹಚ್ಚ ಹಸಿರಿನಿಂದ ಕಂಗೊಳಿಸುತ್ತವೆ. ಚಿಗುರಿದ ಗಿಡ, ಬಳ್ಳಿಗಳಲ್ಲಿ ಹೂ ಅರಳಿ, ಕಾಯಾಗಿ ಹಣ್ಣುಗಳು ಆಟವಾಡುವ ಮಕ್ಕಳ ಬಾಯಿ ತಣಿಸುತ್ತವೆ. ಎಲ್ಲೆಡೆ ಚಿಟ್ಟೆಗಳ, ದುಂಬಿಗಳ ಹಾರಾಟ ಪ್ರಕೃತಿ ನವ ಚೈತನ್ಯದಿಂದ ಕಂಗೊಳಿಸುತ್ತದೆ.

ಹೀಗೆ ಈ ವರ್ಷ ದೇಶದ ಎಲ್ಲೆಡೆ ಜನರಲ್ಲಿ ನೆಮ್ಮದಿಯ ಭಾವನೆ ಮೂಡಿಸಿದೆ. ಉತ್ತಮ ಮುಂಗಾರು ಮಳೆಯಿಂದಾಗಿ ಆಹಾರ ಪದಾರ್ಥಗಳು ವಿಶೇಷವಾಗಿ ತರಕಾರಿಗಳು ಮತ್ತು ಹಾಲಿನ ಬೆಲೆಗಳಲ್ಲಿ ಇಳಿಕೆಯಾಗಿದ್ದು, ಕಳೆದ ಒಂದೆರಡು ತಿಂಗಳಿನಲ್ಲಿ ಸಗಟು ಹಣದುಬ್ಬರ ಶೇಕಡಾ 2ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿರುವುದಾಗಿಯೂ ಜುಲೈನಲ್ಲಿ ಶೇಕಡಾ 2.04ರಷ್ಟಿದ್ದ ಹಣದುಬ್ಬರ, ಆಗಸ್ಟ್‌ನಲ್ಲಿ ಶೇಕಡಾ 1.31ಕ್ಕೆ ಕುಸಿದಿರುವುದಾಗಿಯೂ ವರದಿಗಳು ಹೇಳುತ್ತಿವೆ. ಇದು ಸಗಟು ಹಣದುಬ್ಬರ ಇಳಿಕೆಗೆ ದಾರಿಯಾಗುತ್ತದೆ ಹಾಗೂ ನಾನಾ ಬಗೆಯ ವಸ್ತುಗಳ ಉತ್ಪಾದನೆ ವೆಚ್ಚವೂ ತಗ್ಗಲಿದೆ. ಒಮ್ಮೆ ಉತ್ಪನ್ನಗಳ ಬೆಲೆ ಇಳಿಕೆಯಾದಲ್ಲಿ ಅವುಗಳಿಗೆ ಗ್ರಾಹಕ ಬೇಡಿಕೆ ಹೆಚ್ಚಾಗುತ್ತದೆ.

ಇಂತಹ ಹಿತಕರ ವಾತಾವರಣದಲ್ಲಿ ಬರುವ ಅಕ್ಟೋಬರ್ ತಿಂಗಳ ಮೊದಲವಾರ ನಡೆಯಲಿರುವ ಆರ್‌ಬಿಎ ಹಣಕಾಸು ನೀತಿ ಸಮಿತಿ, ಮಾರುಕಟ್ಟೆಯ ಈ ಎಲ್ಲ ಮಾಹಿತಿಗಳನ್ನು ಆಧರಿಸಿ ಬಡ್ಡಿ ದರದ ಬಗ್ಗೆ ಇಳಿಕೆಯ ನಿರ್ಣಯ ಕೈಗೊಳ್ಳಬಹುದಾಗಿದೆ. ಶುಭ ಸುದ್ದಿ ಸಿಗಲಿದೆ ಎಂದು ಆಶಿಸೋಣ.

» ಎಚ್.ಕೆ. ಪಾಟೀಲ

ಆರ್‌ಬಿಎಗೆ ರೂ. 24.68 ಲಕ್ಷ ಖೋಟಾನೋಟು ಡೆಪಾಸಿಟ್



ರಾಜ್ಯದಲ್ಲಿ ಖೋಟಾನೋಟು ಜಾಲ ಅಪ್ಪಾಹತ ವಾಗಿದ್ದು, ಆರ್‌ಬಿಎಗೆ ಖೋಟಾನೋಟುಗಳನ್ನು ಡೆಪಾಸಿಟ್ ಮಾಡಿ ಲಾಭ ಪಡೆಯಲು ಬಂದಿದ್ದ ಬಳ್ಳಾರಿ ಉದ್ಯಮಿಯೊಬ್ಬ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಕೆ. ಅಪ್ಪಲ್ ಹುಸೇನ್ (29) ಜೈಲು ಸೇರಿದವನು.

ಆರ್‌ಬಿಎ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುತ್ತಿದ್ದು, ಡೆಪಾಸಿಟ್ ಮಾಡಲು ಅವಕಾಶ ಕಲ್ಪಿಸಿದೆ. ಇದರ ಲಾಭ ಪಡೆಯಲು ಸೆ.9ರಂದು ನೃಪತುಂಗ ರಸ್ತೆಯ ಆರ್‌ಬಿಎ ಕಚೇರಿಗೆ ಬಂದಿದ್ದ ಅಪ್ಪಲ್ 24,68,000 ಮೌಲ್ಯದ ಎರಡು ಸಾವಿರ ರೂ. ಮುಖಬೆಲೆಯ 1234 ನೋಟು ಡೆಪಾಸಿಟ್‌ಗೆ ನೀಡಿದ್ದ.

ಅಪ್ಪಲ್ ನೀಡಿದ್ದ ನೋಟುಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 1234 ನೋಟುಗಳು ಖೋಟಾನೋಟು ಎಂಬುದು ದೃಢಪಟ್ಟಿತ್ತು. ಈ ಬೆನ್ನಲ್ಲಿ ಆರ್‌ಬಿಎ ಅಧಿಕಾರಿಗಳು ಸದ್ದಿಲ್ಲದೆ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಕರೆ ಮಾಡಿ ಕರೆಸಿಕೊಂಡಿದ್ದರು. ಖೋಟಾನೋಟುಗಳ ಸಮೇತ ಅಪ್ಪಲ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದರು.ಜತೆಗೆ ಅಪ್ಪಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು.

ಕೇರಳ ಲಿಂಕ್ : ಬಳ್ಳಾರಿ ಸಿರಗುಪ್ಪ ಮೂಲದ ಅಪ್ಪಲ್ ಸ್ವಂತ ಪೆಟ್ರೋಲ್ ಬಂಕ್ ಹೊಂದಿದ್ದಾನೆ. ಕೇರಳ ಮೂಲದ ಪರಿಚಯಸ್ಥನೊಬ್ಬ ಖೋಟಾನೋಟು ನೀಡಿದ್ದಾಗಿ ವಿಚಾರಣೆ ವೇಳೆ ಬಾಯಿಪಿಟ್ಟಿದ್ದಾನೆ.

ಜತೆಗೆ, ಕೇರಳದಲ್ಲಿಯೇ ಖೋಟಾನೋಟು ತಯಾರಿಕೆ ನಡೆಯುತ್ತಿದ್ದ ಸಂಗತಿಯನ್ನೂ ತಿಳಿಸಿದ್ದಾನೆ. ಈ ದಂಧೆಯ ಹಿಂದೆ ಬೃಹತ್ ಜಾಲವಿರುವ ಶಂಕೆಯಿದ್ದು, ಇತರ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಆರೋಪಿ ಅಪ್ಪಲ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ದಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಶಿಕಾರಿಪುರ : 60ನೇ ವಾರ್ಷಿಕ ಮಹಾಸಭೆ

ದಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಶಿಕಾರಿಪುರ ಇದರ 2023-24ರ 60ನೇ ವಾರ್ಷಿಕ ಮಹಾಸಭೆಯು ದಿನಾಂಕ : 15.09.2024ರಂದು ಮಂಡಿಪೇಟೆಯ ಜೈನ್ ಮಂದಿರ ಸಭಾಂಗಣದಲ್ಲಿ ಜರುಗಿತು. ಸಭೆ ಪ್ರಾರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಸಭೆ ಪ್ರಾರಂಭವಾಯಿತು. ಬ್ಯಾಂಕಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ಅಧ್ಯಕ್ಷರಾದ ಹೆಚ್.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಸ್ತಾವನೆಗೈದು ವರದಿ ವಾಚಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಸಂಜಯ್ ರವರು ಹಿಂದಿನ ಸಾಮಾನ್ಯ ಮಹಾಸಭೆಯ ನಡವಳಿಯನ್ನು ಮಂಡಿಸಿದರು.



ಮಹಾಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಎಸ್.ಎಸ್. ಅನುಪಮ, ಶಿವಮೊಗ್ಗ ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಂ.ಬಿ. ಚನ್ನವೀರಪ್ಪ, ಶ್ರೀ ಆರ್. ಶಿವಬಸಪ್ಪ, ಶ್ರೀ ಹೆಚ್. ಸಿದ್ದಲಿಂಗೇಶ್, ಶ್ರೀ ಹೆಚ್. ಮಲ್ಲಣಾರ್ಯ, ಶ್ರೀ ಖಾಸಿಂ ಸಾಬ್, ಶ್ರೀ ಹೆಚ್.ಹೆಚ್. ರವಿಕುಮಾರ್, ಶ್ರೀ ಹೆಚ್.ಎಸ್. ಗಂಗಾಧರ್ (ಮಡ್ಡಿ), ಶ್ರೀ ಹೆಚ್.ಸಿ. ಯೋಗೀಶ್ (ಮಡ್ಡಿ) ಶ್ರೀ ಎಂ.ವಿ. ಮಾರುತಿ, ಶ್ರೀಮತಿ ಜಯಂತಿ ಜಿ. ಶಾಸ್ತ್ರಿ ಉಪಸ್ಥಿತರಿದ್ದರು. ಪ್ರಭಾರ ವ್ಯವಸ್ಥಾಪಕರಾದ ಶ್ರೀ ಹೆಚ್. ಸಂಜಯ್‌ರವರು ನಿರೂಪಿಸಿ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಮಂಜುನಾಥ್‌ರವರು ವಂದಿಸಿದರು.

ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಹಸಲಗಾ ಇದರ 48ನೇ ವಾರ್ಷಿಕ ಸಾಮಾನ್ಯ ಸಭೆ

ದಿನಾಂಕ : 15-09-2024ರಂದು ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಹಸಲಗಾ ಇದರ 48ನೇ ವಾರ್ಷಿಕ ಸಾಮಾನ್ಯ ಸಭೆಯು ಬ್ಯಾಂಕಿನ ಆಡಳಿತ ಕಚೇರಿ ಸಭಾಂಗಣದಲ್ಲಿ ಬ್ಯಾಂಕಿನ ಚೇ ಅರಮನ್‌ರಾದ ಶ್ರೀ ವಿ.ಆರ್. ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಬ್ಯಾಂಕಿನ ಸಂಸ್ಥಾಪಕ ಚೇ ಅರಮನ್‌ರಾದ “ಸಹಕಾರ ರತ್ನ” ಸ್ವ.ಶ್ರೀ. ಕುಮಾರ ಅಣ್ಣಾ ಬದನಿಕಾಯಿ ಇವರು ಹಾಕಿಕೊಟ್ಟ ಆಚಾರ, ವಿಚಾರ, ಸನ್ಮಾರ್ಗದಲ್ಲಿ ಆಡಳಿತವನ್ನು ನಡೆಸಿ ಬ್ಯಾಂಕು ಪ್ರಗತಿ ಪಥದಲ್ಲಿ ಮುಂದುವರಿದಿದೆ. ದಿನಾಂಕ 31-03-2024ಕ್ಕೆ ಇದ್ದಂತೆ ರೂ. 86.01 ಕೋಟಿ ಠೇವಣಿ ಸಂಗ್ರಹಣೆವಾಗಿ ರೂ. 54.14 ಕೋಟಿ ಸಾಲ ವಿತರಿಸಲಾಗಿದೆ. ದಿನಾಂಕ : 31-03-2024ಕ್ಕೆ ರೂ.70.33 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.10ರಂತೆ ಲಾಭಾಂಶ ಘೋಷಿಸಿದೆ. ಈ ಸಭೆಯಲ್ಲಿ ಬ್ಯಾಂಕಿನ ವ್ಯಾಯಸ್ ಚೇ ಅರಮನ್‌ರಾದ ಶ್ರೀ. ಬಿ.ಎಸ್. ಪಡಲಾಳಿ ನಿರ್ದೇಶಕರುಗಳಾದ ಶ್ರೀ ಆರ್.ಎಸ್. ಪಾಟೀಲ, ಶ್ರೀ. ಸಿ.ಎ. ಪಾಟೀಲ, ಶ್ರೀ. ಎ.ಬಿ. ತಾರದಾಳಿ, ಶ್ರೀ. ಆರ್.ಆರ್. ಪಾಟೀಲ,



ಶ್ರೀ ಆರ್.ಎ. ದೇಸಾಯಿ, ಶ್ರೀ ಎ.ಎ. ಬಾಜಕೈ, ಶ್ರೀ ಎ.ಬಿ. ಜಮಾದಾರ, ಶ್ರೀ ಯು.ಕೆ. ಬದನಿಕಾಯಿ, ಶ್ರೀ ವಿ.ಎಮ್. ತೇಲಸಂಗ, ಶ್ರೀ ಎಲ್.ಎಸ್. ಮಹಿಪತಿ ಸೌ. ವಿ.ವಿ. ದಿಕ್ಷೀತ, ಸೌ. ಎನ್.ಎಸ್. ಭೇಂಡವಾಡೆ, ಶ್ರೀ ಎಸ್.ಆರ್. ಮೇಲಾಳಿ, ಶಾಖಾ ಸಲಹಾ ಸಮಿತಿ ಸದಸ್ಯರು, ಬ್ಯಾಂಕಿನ ಸದಸ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 27ನೇ ಸರ್ವಸದಸ್ಯರ ಮಹಾಸಭೆ

ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿ., ಕೃಷ್ಣರಾಜನಗರ, ಮೈಸೂರು ಜಿಲ್ಲೆ ಇದರ 27ನೇ ಸರ್ವಸದಸ್ಯರ ಮಹಾಸಭೆಯು ಕೆ.ಆರ್. ನಗರದ ಮಧುವನಹಳ್ಳಿ ರಸ್ತೆಯಲ್ಲಿರುವ ಆರ್.ಆರ್. ಕನ್ನನ್‌ಷನ್ ಹಾಲ್‌ನಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಎನ್. ಬಸಂತ್‌ರವರ ಘನ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿ. ಸುರೇಶ್‌ರವರು ಸದಸ್ಯರನ್ನು ಸ್ವಾಗತಿಸಿ ಮಹಾಸಭೆಯ ನಡವಳಿಕೆಗಳನ್ನು ಮಂಡಿಸಿದರು.

ನಮ್ಮ ಬ್ಯಾಂಕ್ 2023-24ನೇ ಸಾಲಿಗೆ ಒಟ್ಟು ರೂ.385.00 ಕೋಟಿ ಠೇವಣಿ ಸಂಗ್ರಹಣೆ, ರೂ.281.00 ಕೋಟಿ ಸಾಲ ಬಾಕಿ ಬರಬೇಕಾಗಿದೆ ಹಾಗೂ ರೂ.136.00 ಕೋಟಿ ಹೂಡಿಕೆ ಮಾಡಿದ್ದು, ಸದರಿ ಸಾಲಿನಲ್ಲಿ ರೂ.3.01 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಂತೆ ಲಾಭಾಂಶ ವಿತರಣೆ ಮಾಡುವುದಾಗಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಕೆ.ಎನ್. ಬಸಂತ್‌ರವರು ಸಭೆಗೆ ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಸರೋಜಾ ನಾರಾಯಣ್, ನಿರ್ದೇಶಕರುಗಳಾದ ಶ್ರೀ ವಿಜಯಕುಮಾರ್, ಶ್ರೀ ಎಂ.ಕೆ. ಮಹದೇವ್, ಶ್ರೀಮತಿ ರಶ್ಮಿ ದಿನೇಶ್, ಶ್ರೀ ಕೇಶವ್, ಶ್ರೀ ವೈ.ಎಸ್. ಕುಮಾರ್, ಶ್ರೀ ಕೆ.ಎನ್. ರಮೇಶ್‌ರಾವ್ ಕದಂ, ಶ್ರೀ ಅಪ್ಪರ ಬಾಬು, ಶ್ರೀ ಎಸ್. ಮಹದೇವಯ್ಯ, ಶ್ರೀ ಎ. ಚಂದ್ರಶೇಖರ್, ಶ್ರೀ ಚಂದ್ರಕುಮಾರ್, ಶ್ರೀ ಸುಬ್ಬನಾಯಕ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀ ಹೆಚ್.ಟಿ. ಅನಂತರಾಮಯ್ಯ, ಶ್ರೀ ಎನ್.ಎಸ್. ವಿಶ್ವನಾಥ ಮತ್ತು ಶ್ರೀ ವಿ. ಶ್ರೀನಿವಾಸಮೂರ್ತಿರವರು ಉಪಸ್ಥಿತರಿದ್ದರು. ಅಂತಿಮವಾಗಿ ಶ್ರೀ ಸಿ. ಸುರೇಶ್‌ರವರು ಧನ್ಯವಾದ ಸಲ್ಲಿಸಿದರು.

ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಬೆಳ್ಳಿ ಮಹೋತ್ಸವ ಸ್ವಾವಲಂಬಿ ಬದುಕಿಗೆ ಸಹಕಾರಿ ವ್ಯವಸ್ಥೆ ಉತ್ತಮ ವೇದಿಕೆ : ಸಚಿವ ಶಿವಾನಂದ ಪಾಟೀಲ



ಆಲಮೇಲ : ಷೇರುದಾರರು, ಗ್ರಾಹಕರ ಸೇವಾ ನೈಪುಣ್ಯ ಮತ್ತು ಆಡಳಿತ ಮಂಡಳಿ ಸೂಕ್ತ ಮಾರ್ಗದರ್ಶನ, ಸಿಬ್ಬಂದಿ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆಯಿಂದಾಗಿ ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಲಮೇಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಾರಂಭದಲ್ಲಿ 10.22 ಲಕ್ಷ ರೂ.ಷೇರು ಬಂಡವಾಳದೊಂದಿಗೆ ಪ್ರಾರಂಭವಾಗಿ 50ಕೋಟಿ ರೂ.ಮೀರಿ ಬಂಡವಾಳ ಹೊಂದಿದೆ. ಜನಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿ ವ್ಯವಸ್ಥೆಯು ಉತ್ತಮ ವೇದಿಕೆಯಾಗಿ ಆಲಮೇಲ ವಲಯಕ್ಕೆ ಸಂಜೀವಿನಿಯಾಗಿ ನಿಂತಿದೆ. ರಾಜ್ಯದ ಒಟ್ಟು 67 ಲಕ್ಷ ರೈತರಲ್ಲಿ 30 ಲಕ್ಷ ರೈತರು ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ಸಹಕಾರ ಬ್ಯಾಂಕ್‌ಗಳಲ್ಲಿ ಗರಿಷ್ಠ 3 ಲಕ್ಷದಿಂದ 5ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಲಾಗುತ್ತಿದೆ ಎಂದರು.

ಶಾಸಕರು ಹಾಗೂ ಮಹಾಮಂಡಳದ ನಿರ್ದೇಶಕರಾದ ಅಶೋಕ ಎಂ.ಮನಗೂಳಿ ಬೆಳ್ಳಿ ನಾಲ್ಕು ಬಿಡುಗಡೆಗೊಳಿಸಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ವ್ಯಾಪಾರಸ್ಥರಿಗೆ ಆರ್ಥಿಕ ಸಬಲತೆ ಕೊಡುವ ಉದ್ದೇಶದಿಂದ ಕೇವಲ 10.22 ಲಕ್ಷ ರೂ. ಬಂಡವಾಳದಲ್ಲಿ ಅರ್ಬನ್ ಬ್ಯಾಂಕ್ ಪ್ರಾರಂಭವಾಗಿ

ಸದ್ಯ 50ಕೋಟಿ ರೂ. ಬಂಡವಾಳದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕಿನ ಕಾರ್ಯ ಮೆಚ್ಚುವಂತಹದು ಎಂದರು.

ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಗುಂದಗಿ ಮಾತನಾಡಿ ಇಂಡಿ ತಾಲೂಕಿನ ನಾದ ಕೆ.ಡಿ., ಸಿಂದಗಿ ಹಾಗೂ ವಿಜಯಪುರ ನಗರದಲ್ಲಿ ನಮ್ಮ ಬ್ಯಾಂಕಿನ ಶಾಖೆಗಳು ಕಾರ್ಯನಿರ್ವಹಿಸುತ್ತಿರುವುದು ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಭವಿಷ್ಯದಲ್ಲಿ ಜೇವರ್ಗಿ, ಶಹಾಪುರ ಹಾಗೂ ಅಫಜಲಪುರ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಬ್ಯಾಂಕಿನಲ್ಲಿ ಗ್ರಾಹಕರಿಗೆ ಉಚಿತವಾಗಿ ಆರ್‌ಟಿಜಿಎಸ್, ಎನ್‌ಇಎಫ್‌ಟಿ ಸೌಲಭ್ಯದ ಜೊತೆಗೆ ಎಸ್‌ಎಂಎಸ್ ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್, ಸೇಫ್ ಡೆಪಾಸಿಟ್ ಲಾಕರ್ ಹಾಗೂ ಚೆಕ್ ಕಲೆಕ್ಷನ್ ಮತ್ತು ಕ್ಲಿಯರಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಪಟ್ಟಣದ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ತಾಳಿಕೋಟಿ ಖಾಸ್ತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬ್ಯಾಂಕಿನ ಉಪಾಧ್ಯಕ್ಷ ರಾಜೇಶ ಪಾಟೀಲ, ಬಾಗಲಕೋಟೆಯ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ವಿಜಯಪುರ ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ಇಂಡಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಚ್. ವಡ್ಡರ ಹಾಗೂ ಬ್ಯಾಂಕಿನ ಎಲ್ಲ ನಿರ್ದೇಶಕರು, ಆಡಳಿತ ಮಂಡಳಿಯ ಸರ್ವಸದಸ್ಯರು, ಷೇರುದಾರರು ಇದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನರೇಂದ್ರ ಬಾಸುತ್ಕರ್ ವಾರ್ಷಿಕ ವರದಿ ವಾಚಿಸಿದರು. ಶಾಖಾ ವ್ಯವಸ್ಥಾಪಕ ಅಶೋಕ ಮಸಳಿ ವಂದಿಸಿದರು.

ವೈಶ್ಯ ಕೋ-ಆಪರೇಟಿವ್ ಬ್ಯಾಂಕಿನ 46ನೇ ಸರ್ವಸದಸ್ಯರ ವಾರ್ಷಿಕ ಸಭೆ

ತುಮಕೂರು : ವೈಶ್ಯ ಕೋ-ಆಪರೇಟಿವ್ ಬ್ಯಾಂಕಿನ 46ನೇ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಗೋವಿಂದರಾಜು ಮತ್ತು ಉಪಾಧ್ಯಕ್ಷ ಕೆ.ಎಸ್. ರಾಮಮೂರ್ತಿ ಉದ್ಘಾಟಿಸಿದರು. ಬ್ಯಾಂಕಿನ ನಿರ್ದೇಶಕರುಗಳಾದ ಎಂ. ನಾಗಸುಂದರ್, ಬಿ.ಎಸ್. ಲೋಕನಾಥ್, ಟಿ.ಎಸ್. ಪ್ರಸೂನ್ ಮಾರ್ಕಂ, ಎನ್.ವಿ.ಬಾಲಾಜಿ, ಎನ್.ಎ. ಅರುಣಾಕುಮಾರ್, ಕೆ. ವೆಂಕಟರಾಜು, ಬಿ.ಎ. ಲಕ್ಷ್ಮೀಕಾಂತಶೆಟ್ಟಿ, ಟಿ. ನರಸಿಂಹಮೂರ್ತಿ, ಕೆ.ಆರ್. ರಾಜಶೇಖರ್, ಸಿ.ಎಸ್. ಸಂಜಯ್, ಡಿ.ಎಲ್. ಲಕ್ಷ್ಮೀಪತಿ, ಟಿ.ಎ. ಪಾರ್ಥಸಾರಥಿ, ಎಲ್.ಎ. ರಾಘವೇಂದ್ರ, ಶ್ರೀಮತಿ ಸಿ.ಬಿ. ಕನಕಲಕ್ಷ್ಮೀ, ಶ್ರೀಮತಿ ಗೀತಾ ಬಾಲರಾಜು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಎಸ್. ಸುಮ ರವರುಗಳು ಉಪಸ್ಥಿತರಿದ್ದರು.



ಪ್ರತಿಭಾ ಪುರಸ್ಕಾರ ಮತ್ತು ಬ್ಯಾಂಕಿನ ಸದಸ್ಯರಿಗೆ ಗೌರವಾರ್ಪಣಾ ಸಮಾರಂಭ



ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ 59ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಪ್ರಯುಕ್ತ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬ್ಯಾಂಕಿನ ಸದಸ್ಯರಿಗೆ ಗೌರವಾರ್ಪಣಾ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಯು.ಬಿ. ವೆಂಕಟೇಶ್ ಉದ್ಘಾಟಿಸಿದರು. ಆದಾಯ ತೆರಿಗೆ ಆಯುಕ್ತರಾದ ಶ್ರೀ ದೀಪಕ್ ಹಾಗೂ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಆರ್. ವೆಂಕಟೇಶ್ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ : 99ನೇ ಸರ್ವಸಾಧಾರಣ ಸಭೆ

ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ., ಬೈಲಹೊಂಗಲ 99ನೇ ಸರ್ವಸಾಧಾರಣ ಸಭೆ ದಿ : 08.09.2024 ರಂದು ಶ್ರೀ ಬಿ.ಬಿ.ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಜರುಗಿತು.

ಬ್ಯಾಂಕು ಪ್ರಸಕ್ತ ಹಣಕಾಸಿನ ವರ್ಷ 2023-24ದಲ್ಲಿ 8.50 ಕೋಟಿ ಒಟ್ಟು ಲಾಭಗಳಿಸಿದೆ. ದುಡಿಯುವ ಬಂಡವಾಳ 428.89 ಕೋಟಿ ರೂಪಾಯಿ, ಠೇವುಗಳು 378.24 ಕೋಟಿ ರೂಪಾಯಿ ಹಾಗೂ 251.39 ಕೋಟಿ ರೂಪಾಯಿಗಳಷ್ಟು ಸಾಲಗಳನ್ನು ವಿತರಿಸಿ, ನಿವ್ವಳ ಅನುತ್ಪಾದಕ ಸಾಲ 0 ಪ್ರತಿಶತ ಇದ್ದು ನಮ್ಮ ಬ್ಯಾಂಕು ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ. ಮುಂದಿನ ವರ್ಷದಲ್ಲಿ ಬ್ಯಾಂಕು “ಶತಮಾನೋತ್ಸವ”ಕ್ಕೆ ಪಾದಾರ್ಪಣೆ ಮಾಡಲಿದ್ದು ಈ ಯಶಸ್ಸಿಗೆ ಸಾರ್ವಜನಿಕರು ಮತ್ತು ಸದಸ್ಯರು ಬ್ಯಾಂಕಿನ ಮೇಲಿಟ್ಟ ನಂಬಿಕೆ ಕಾರಣ. ಸಾರ್ವಜನಿಕರಿಗೆ ಮತ್ತು ಸದಸ್ಯರಿಗೆ ಈ ಮೂಲಕ ತುಂಬು ಹೃದಯದಿಂದ ಕೃತಜ್ಞತೆಯನ್ನು ತಿಳಿಸುತ್ತೇವೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ|| ಬಿ.ಎಚ್. ಮೆಟಗುಡ್ಡ ತಮ್ಮ 99ನೇ ವಾರ್ಷಿಕ ವರದಿಯಲ್ಲಿ ತಿಳಿಸಿದರು.



ಬ್ಯಾಂಕಿನ ಅಡಾವೆ ಹಾಗೂ ಲಾಭ ಹಾನಿ ಪತ್ರಿಕೆಯನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಸುರೇಶ ಬಿ.ಗೀರನವರ ಪ್ರಸ್ತುತ ಪಡಿಸಿದರು. ಸದಸ್ಯರ ಜೊತೆ ವಿಚಾರ ವಿನಿಮಯ ನಡೆಯಿತು. ಕಾರ್ಯಕ್ರಮವನ್ನು ವ್ಯವಸ್ಥಾಪಕರಾದ ಶ್ರೀ ರವಿ ಬಿ.ಗಾಂಡೋಳ್ಳಿಯವರು ನಿರೂಪಿಸಿದರು.

ಅದರಂತೆ 2023-2024ರಲ್ಲಿ ಪಿಯುಸಿಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಪಡೆದ ಮೆರಿಟ್ ಆಧಾರದ ಮೇಲೆ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಹಾಗೂ 2023-24ನೇ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು. ನಮ್ಮ ಬ್ಯಾಂಕಿನ ನಿರ್ದೇಶಕರಾದ ಶ್ರೀ ಗುರುಪ್ಪ ಚ.ಮೆಟಗುಡ್ಡ ಇವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಬೆಂಗಳೂರು ಇದರ ಸದಸ್ಯರಾಗಿ ಆಯ್ಕೆ ಆಗಿದ್ದರಿಂದ ಇವರಿಗೆ ಸನ್ಮಾನ ಮಾಡಲಾಯಿತು.

ಸಭೆಯಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಶಾಖೆಗಳ ಸಲಹಾ ಸಮಿತಿ ಸದಸ್ಯರು, ಮಾಜಿ ಶಾಸಕರಾದ ಶ್ರೀ ಜಗದೀಶ ಚ.ಮೆಟಗುಡ್ಡ, ಕೆ.ಎಲ್.ಇ ನಿರ್ದೇಶಕರಾದ ಶ್ರೀ ಎಸ್.ಸಿ.ಮೆಟಗುಡ್ಡ, ಖ್ಯಾತ ಉದ್ದೇಶಮದಾರರಾದ ಶ್ರೀ ವಿಜಯ ಎಸ್. ಮೆಟಗುಡ್ಡ, ಬ್ಯಾಂಕಿನ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಸ್.ಜಿ. ಬೂದಯ್ಯನವರ ಮಠರವರು ವಂದನಾರ್ಪಣೆ ಮಾಡಿದರು.

ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ನಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

► ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು,

ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20 (9880453464)

ಅಮಲ್ಜಾರಿ ಕ್ರಮಗಳು / ಅಮಲ್‌ಬಜಾವಣೆ (Execution of Co-operative decrees)

ನ್ಯಾಯಾಲಯದ ತೀರ್ಪು :

1. ಆಸ್ತಿಯಲ್ಲಿ ಹಿತಾಸಕ್ತಿಯನ್ನು ಹೊಂದಿರುವ ವ್ಯಕ್ತಿಯ ಅರ್ಜಿ ತಲುಪದಿದ್ದರೂ ಸಹ ಮಾರಾಟವನ್ನು ರದ್ದುಪಡಿಸುವ ವಿವೇಚನೆ ವಸೂಲಿ ಅಧಿಕಾರಿಗೆ ಮತ್ತು ಮೇಲ್ಮನವಿ ಪ್ರಾಧಿಕಾರಕ್ಕೆ ಇರುತ್ತದೆ. (ಸಂಗಪ್ಪ / ವೆಂಕಟಾಚಲ ಐಎಲ್‌ಆರ್-1974(1)ಕೆಎಲ್‌ಜೆ;ಎಸ್‌ಎನ್‌63)
2. ಸ್ಥಿರಾಸ್ತಿ ಮಾರಾಟವನ್ನು ರದ್ದುಪಡಿಸಿದರೆ ಖರೀದಿದಾರನು ತಾನು ಕೊಟ್ಟ ಹಣದ ಜೊತೆಗೆ ಹೆಚ್ಚಿನ ಪರಿಹಾರ ಹಣವನ್ನು ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. (ಶಾಂತಾರಾಮ ವಜ್ರಪ್ಪ ಅಂಡ್‌ಗಿ / ಕರ್ನಾಟಕ ರಾಜ್ಯ 1989(1) ಕೆ.ಎಲ್‌ಜೆ.125)

ಉಪನಿಯಮ(4)(ಸಿ) : ಯಾವುದೇ ವ್ಯಕ್ತಿಯ ಉಪನಿಯಮ (5)ರ ಮೇರೆಗೆ ಯಾವುದೇ ಸ್ಥಿರಾಸ್ತಿಯ ಮಾರಾಟವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಲ್ಲಿ ಅವನಿಗೆ ಈ ಉಪನಿಯಮದ ಮೇರೆಗೆ ಅರ್ಜಿ ಸಲ್ಲಿಸಲು ಹಕ್ಕು ಇರುವುದಿಲ್ಲ.

ಉಪನಿಯಮ(5)(ಎ) : ಡಿಕ್ರಿದಾರಕನು ಅಥವಾ ಆ ಸ್ಥಿರಾಸ್ತಿಯಲ್ಲಿ ಭಾಗದ ಹಕ್ಕು ಇರುವ ಯಾವುದೇ ವ್ಯಕ್ತಿಯು ಅಥವಾ ಯಾವುದೇ ವ್ಯಕ್ತಿಯಿಂದ ತಂಟೆ ತಕರಾರುಗಳು ಇಲ್ಲವೇ ಮಾರಾಟವನ್ನು ನಡೆಸುವುದರಲ್ಲಿ ಸಾಕಷ್ಟು ಕ್ರಮ ಬದ್ಧವಿಲ್ಲದೇ ತಪ್ಪು ವಂಚನೆ ಆಗಿದೆ ಎಂಬ ಕಾರಣದಿಂದ ಮಾರಾಟವನ್ನು ರದ್ದು ಪಡಿಸಬೇಕೆಂದು ವಸೂಲಾಧಿಕಾರಿಗಳಿಗೆ ಸ್ಥಿರಾಸ್ತಿ ಮಾರಾಟದ ದಿನಾಂಕದಿಂದ 30 ದಿನಗಳಲ್ಲಿ ಯಾವುದೇ ದಿನ ಅರ್ಜಿ ಮಾಡಬಹುದು.

ಉಪನಿಯಮ(5)(ಬಿ) : ವಸೂಲಾಧಿಕಾರಿಗಳು ಅರ್ಜಿಯನ್ನು ಒಪ್ಪಿ ಅಂಗೀಕರಿಸಿದಲ್ಲಿ ಮಾರಾಟವನ್ನು ರದ್ದು ಪಡಿಸಬೇಕು ಮತ್ತು ಹೊಸದಾಗಿ ಮಾರಾಟ ಮಾಡುವುದಕ್ಕೆ ನಿರ್ದೇಶಿಸಬಹುದು.

ಉಪನಿಯಮ(6)(ಎ) : ಮಾರಾಟ ಸ್ಥಿರೀಕರಣ ಆದೇಶ ಪತ್ರ

ಮಾರಾಟದ ದಿನಾಂಕದಿಂದ 30 ದಿನಗಳ ನಂತರ ಉಪನಿಯಮ (4) ಅಥವಾ (5) ರನ್ವಯ ಸದರಿ ಮಾರಾಟವನ್ನು ರದ್ದುಗೊಳಿಸಲು ಯಾವುದೇ ಅರ್ಜಿ ದಾಖಲಾಗದಿದ್ದಲ್ಲಿ ಅಥವಾ ದಾಖಲಾಗಿ ತಿರಸ್ಕೃತವಾಗಿದ್ದಲ್ಲಿ 30 ದಿನಗಳು ಮುಗಿದ ಕೂಡಲೇ ವಸೂಲಾಧಿಕಾರಿಗಳು ಮಾರಾಟವನ್ನು ದೃಢೀಕರಿಸುವ ಒಂದು ಆದೇಶವನ್ನು ಮಾಡತಕ್ಕದ್ದು ಅಥವಾ ಬೇರೆ ಕಾರಣಗಳೇನಾದರೂ ಇದ್ದಲ್ಲಿ ವಸೂಲಾಧಿಕಾರಿಗಳು ಅದನ್ನು ಲಿಖಿತದಲ್ಲಿ ದಾಖಲು ಮಾಡಿ ಮಾರಾಟವನ್ನು ರದ್ದು ಮಾಡಬಹುದು.

ನ್ಯಾಯಾಲಯದ ತೀರ್ಪು : ಮಾರಾಟ ಖಾಯಂಗೊಳಿಸಿದ ನಂತರ ಆದೇಶದ ವಿರುದ್ಧ ಕಾಯ್ದೆ ಕಲಂ 106(1)ರ ಪ್ರಕಾರ ಮೇಲಾಧಿಕಾರಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಬರುವುದಿಲ್ಲ. (ಐಎಲ್‌ಆರ್-1984 (1) (ಕೆಎಲ್‌ಸಿಎಸ್‌ಎನ್‌38) 1967 (2) ಎಂವೈಎಸ್‌ಎಲ್‌ಜೆ437)

ಉಪನಿಯಮ(6)(ಬಿ) : ಸ್ಥಿರಾಸ್ತಿಯ ಮಾರಾಟ ದೃಢೀಕರಿಸಲ್ಪಡದಿದ್ದಲ್ಲಿ ಅಥವಾ ರದ್ದು ಗೊಳಿಸಲ್ಪಟ್ಟಲ್ಲಿ ಠೇವಣಿ ಅಥವಾ ಖರೀದಿ ಹಣವನ್ನು ಖರೀದಿದಾರನಿಗೆ ವಾಪಾಸ್ ಕೊಡತಕ್ಕದ್ದು.

ಉಪನಿಯಮ(7) : ನಮೂನೆ-10 (ಫಾರಂ ನಂಬರು-10) ಮಾರಾಟ ಪ್ರಮಾಣ ಪತ್ರ

ಈ ನಿಯಮದನ್ವಯ ಮಾರಾಟವನ್ನು ದೃಢೀಕರಿಸಿದ ನಂತರ ವಸೂಲಾಧಿಕಾರಿಗಳು ಖರೀದಿದಾರನಿಗೆ ತಮ್ಮ ಮುದ್ರೆ ಹಾಗೂ ಸಹಿ ಹೊಂದಿರುವ ಒಂದು ಮಾರಾಟ ಪ್ರಮಾಣ ಪತ್ರವನ್ನು ನೋಂದಣಿಗಾಗಿ ನೀಡತಕ್ಕದ್ದು, ಮತ್ತು ಆ ಪ್ರಮಾಣ ಪತ್ರದಲ್ಲಿ ಮಾರಾಟ ಮಾಡಲಾದ ಸ್ಥಿರಾಸ್ತಿಯ ಮತ್ತು ಖರೀದಿದಾರನ ಹೆಸರನ್ನೊಳಗೊಂಡಿರತಕ್ಕದ್ದು, ಮತ್ತು ಅದು ಆ ಸ್ಥಿರಾಸ್ತಿಯನ್ನು ಆ ಖರೀದಿದಾರನಿಗೆ ಮಾರಾಟ ಮಾಡಿದ ಬಗ್ಗೆ ನಿರ್ಣಾಯಕ ಸಾಕ್ಷ್ಯವಾಗಿರತಕ್ಕದ್ದು (ನಮೂನೆ-10ನ್ನು ಲಗತ್ತಿಸಿದೆ).

ನಮೂನೆ-11 (ಫಾರಂ ನಂಬರು-11) ಸ್ಥಿರಾಸ್ತಿಗಳನ್ನು ಕೊಂಡದ್ದಕ್ಕೆ ಪ್ರಕಟಣೆ :

ಈ ನಿಯಮಗಳನ್ವಯ ಮಾರಾಟ ಪ್ರಮಾಣ ಪತ್ರ ನಮೂನೆ-10 ನ್ನು ನೀಡಿದ ನಂತರ ಆ ಸ್ಥಿರಾಸ್ತಿಗಳನ್ನು ಕೊಂಡದ್ದಕ್ಕೆ ಸ್ಥಿರಾಸ್ತಿಯ ಗ್ರಾಮದಲ್ಲಿ ಹಾಗೂ ಜಿಲ್ಲಾ ಕಚೇರಿಯಲ್ಲಿ ಪ್ರಕಟಣೆಗಾಗಿ ವಸೂಲಾಧಿಕಾರಿಗಳಿಂದ ನಮೂನೆ-11ರಲ್ಲಿ ದೃಢೀಕರಣ ಸಹಿ ಪಡೆದು ಪ್ರಕಟಿಸಬೇಕು. ವಸೂಲಾಧಿಕಾರಿಗಳು ನಿರ್ದೇಶಿಸಿದಲ್ಲಿ ಅಧಿಕೃತವಾಗಿ ರಾಜ್ಯ ಪತ್ರದಲ್ಲಿಯೂ ಸಹ ಪ್ರಕಟಿಸತಕ್ಕದ್ದು. ನಮೂನೆ-11ನ್ನು ಲಗತ್ತಿಸಿದೆ).

ನಮೂನೆ-12 (ಫಾರಂ ನಂಬರು-12) ರಾಜಸ್ವ ಇಲಾಖೆಗೆ ನೀಡುವ ತಿಳುವಳಿಕೆ

ಮತ್ತು ಮುದ್ರಾಂಕ ಕಾಯಿದೆಯಡಿಯಲ್ಲಿ ನೀಡುವ ಪ್ರಮಾಣ ಪತ್ರ :

ಖರೀದಿದಾರನು ಸ್ಥಿರಾಸ್ತಿಯನ್ನು ಬಹಿರಂಗ ಹರಾಜಿನಲ್ಲಿ ಕೊಂಡದ್ದಕ್ಕೆ ನೋಂದಣಿಗಾಗಿ 1957ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10-ಎ ರನ್ವಯ ಮುದ್ರಾಂಕ ಶುಲ್ಕವನ್ನು ಪಾವತಿಸಿರುವುದಕ್ಕೆ ಪ್ರಮಾಣೀಕರಿಸುವ ಪ್ರಮಾಣ ಪತ್ರವನ್ನು ನಮೂನೆ-12ರಲ್ಲಿ ಸಂಬಂಧಿಸಿದ ತಹಶೀಲ್ದಾರ್ ಹಾಗೂ ಉಪನೋಂದಣಾಧಿಕಾರಿಗಳಿಗೆ ನೀಡತಕ್ಕದ್ದು. (ನಮೂನೆ-12ನ್ನು ಲಗತ್ತಿಸಿದೆ.)

7. ಮಾರಾಟವಾಗದ ಸ್ಥಿರಾಸ್ತಿಯನ್ನು ಸಂಘ/ಬ್ಯಾಂಕಿನ ಹೆಸರಿಗೆ ವರ್ಗಾಯಿಸುವ ಬಗ್ಗೆ

ನಿಯಮ 38ಎ : ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘ / ಬ್ಯಾಂಕುಗಳು ಎದುರಿಸುವ ಮುಖ್ಯ ಸಮಸ್ಯೆ ಸಾಲ ವಸೂಲಾತಿಗಾಗಿ ಸ್ಥಿರಾಸ್ತಿಯನ್ನು ಕಾನೂನು ರೀತ್ಯಾ ಹಾರಾಜಿಗೆ ತಂದರೂ ಸ್ಥಿರಾಸ್ತಿಯು ಮಾರಾಟವಾಗದೆ ಇರುವುದು. ಇದಕ್ಕೆ ಅನೇಕ ಕಾರಣಗಳು ಇರಬಹುದು ಉದಾಹರಣೆಗೆ : ಆಸ್ತಿಯ ಅತೀ ಮೌಲ್ಯಮಾಪನ, ಸುಸ್ತಿದಾರನು ಶಕ್ತಿ ಶಾಲಿಯಾಗಿರುವುದು, ಆಸ್ತಿಯು ಬೇರೆಯವರ ಅನುಭವದಲ್ಲಿರುವುದು ಅಥವಾ ಆಸ್ತಿಯ ಮೇಲಿನ ಹಕ್ಕಿನಲ್ಲಿ ಇರಬಹುದಾದ ದೋಷಗಳು ಇತ್ಯಾದಿ.

ಈ ಸಮಸ್ಯೆಯು ಗಂಭೀರತೆಯನ್ನು ಪರಿಗಣಿಸಿ ಕಾನೂನಿನಲ್ಲಿ ಕೆಲವೊಂದು ಪರಿಹಾರಗಳನ್ನು ಕಂಡುಕೊಂಡಿದೆ.ಅದು ಕಲಂ 101 ಮತ್ತು ನಿಯಮ 38ರಂತೆ ಮಾರಾಟ ಮಾಡಲು ಸಾಧ್ಯವಾಗದೇ ಇದ್ದಾಗ ಕಲಂ 101ಬಿ ಮತ್ತು ನಿಯಮ 38ಎ ರಲ್ಲಿ ತಿಳಿಸಿದಂತೆ ಕ್ರಮ ಜರುಗಿಸಿ ಆಸ್ತಿಯ ಮಾಲೀಕತ್ವವನ್ನು ಬ್ಯಾಂಕಿಗೆ ವರ್ಗಾಯಿಸಬಹುದಾಗಿದೆ.

ಇದರ ಪ್ರಕಾರ ಸ್ಥಿರಾಸ್ತಿಯ ಬಹಿರಂಗ ಹರಾಜಿನಲ್ಲಿ ಮೇಲ್ಕಂಡ ಕಾರಣಗಳಿಂದ ಬಿಡ್‌ದಾರರು / ಖರೀದಿದಾರರು ಬಾರದೇ ಇರುವ ಸಂದರ್ಭದಲ್ಲಿ ಮಾರಾಟಾಧಿಕಾರಿಗಳು ಸದರಿ ವಿಷಯವನ್ನು ವಸೂಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಡಿಕ್ರಿದಾರ ಸಂಘಕ್ಕೆ / ಬ್ಯಾಂಕ್‌ಗೆ ವರದಿಯನ್ನು ಸಲ್ಲಿಸತಕ್ಕದ್ದು.

7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ರಿಜರ್ವ್ ಬ್ಯಾಂಕಿನ ಸುತ್ತೋಲೆಯ Exposure Limit ನಿಯಮಗಳ ಪ್ರಕಾರ ಬ್ಯಾಂಕು ಇತರ ಬ್ಯಾಂಕುಗಳಲ್ಲಿ ಮುದ್ದತಿ ಠೇವಣಿ, ಚಾಲ್ತಿ ಖಾತೆ ಹೊಂದಿದ್ದು, ವೈಯಕ್ತಿಕ ಹಾಗೂ ಒಟ್ಟಾರೆ ಮಿತಿ ಕುರಿತು ಯಾವುದೇ ಉಲ್ಲಂಘನೆ ಮಾಡಿರುವುದಿಲ್ಲ. ಬ್ಯಾಂಕು SBI DFHI ಪ್ರೈಮರಿ ಡೀಲರ ಮುಖಾಂತರ ಸರಕಾರಿ ಭದ್ರತೆಗಳನ್ನು ಖರೀದಿಸುತ್ತಿದ್ದು, ಭದ್ರತೆ ಖರೀದಿಸುವ ಪೂರ್ವದಲ್ಲಿ ಖರೀದಿ ಮಾಡಬೇಕಾದ ಮೊತ್ತವನ್ನು ಕರೆ ಠೇವಣಿಯಲ್ಲಿ (Call Money) ಇಡಲಾಗುತ್ತಿದ್ದು SBI DFHI ಹಾಗೂ ಇತರ ಪ್ರೈಮರಿ ಡೀಲರ್‌ಗಳಲ್ಲಿ ಮಾಡಲಾದ ಇಂತಹ ಕರೆ ಠೇವಣಿಗಳು ಇತರ ಬ್ಯಾಂಕುಗಳಲ್ಲಿ ಮಾಡಿದ ಠೇವಣಿಯೊಳಗೊಂಡ ಒಟ್ಟಾರೆ ಠೇವಣಿಗಳ ಮಿತಿ ಉಲ್ಲಂಘನೆಯಾಗುತ್ತದೆಯೇ? ಭದ್ರತೆ ಖರೀದಿಸುವ ಕುರಿತು ಅಥವಾ ಹೆಚ್ಚುವರಿ ನಿಧಿಗಳನ್ನು ಸರಕಾರಿ ಭದ್ರತೆಗಳ ವ್ಯವಹರಿಸುವ ಇತರ ಪ್ರೈಮರಿ ಡೀಲರಗಳಲ್ಲಿ ಕರೆ ಠೇವಣಿಗಳನ್ನು ಇಟ್ಟರೆ Investment Exposure ಮಿತಿಯಲ್ಲಿ ಪರಿಗಣಿಸಬಹುದೇ? ಎಂಬುದರ ಬಗ್ಗೆ ತಮ್ಮ ಸಲಹೆ, ಮಾರ್ಗದರ್ಶನ ನೀಡಬೇಕಾಗಿ ವಿನಂತಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ ಜಿಲ್ಲೆ.

ಉತ್ತರ: ಕರೆ ಠೇವಣಿ (Call Money)ಯನ್ನು ಅಂತರ ಬ್ಯಾಂಕ್ ಠೇವಣಿ ಎಂದು ಪರಿಗಣಿಸಲಾಗುತ್ತದೆಯಾದ್ದರಿಂದ ಡಿಎಫ್‌ಹೆಚ್‌ಐ ಮತ್ತು ಇತರ

ಪ್ರಾಥಮಿಕ ವಿತರಕರಲ್ಲಿ (Primary Dealers) ಇಟ್ಟ ಕರೆ ಠೇವಣಿಯನ್ನು ವೈಯಕ್ತಿಕ ಬ್ಯಾಂಕ್ ಮತ್ತು ಒಟ್ಟು ಬ್ಯಾಂಕುಗಳ ಮಿತಿಗಳನ್ನು ಲೆಕ್ಕ ಹಾಕಲು ಪರಿಗಣಿಸಲಾಗುವುದು. ಪ್ರಾಥಮಿಕ ವಿತರಕರಲ್ಲಿಟ್ಟ ಕರೆ ಠೇವಣಿಯನ್ನು “ಹೂಡಿಕೆ” (Investment) ಶೀರ್ಷಿಕೆಯ ಅಡಿಯಲ್ಲಿ ತೋರಿಸಲಾಗುವುದಿಲ್ಲ.

02. ನಮ್ಮ ಒಬ್ಬ ಉದ್ಯೋಗಿ ದಿನಾಂಕ : ಜನವರಿ 31 2024ರಂದು ರಾಜೀನಾಮೆ ನೀಡಿದ್ದಾರೆ. ಬ್ಯಾಂಕು ಅವರ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚ್ಯುಯಿಟಿ ಮೊತ್ತವನ್ನು ಸಂದಾಯ ಮಾಡಿದೆ. ಅವರು ಸೇವೆಯಲ್ಲಿದ್ದಾಗ ತಮ್ಮ ಕರ್ತವ್ಯ ಲೋಪದಿಂದ ಬ್ಯಾಂಕಿಗೆ ಹಣಕಾಸಿನ ನಷ್ಟ ಉಂಟು ಮಾಡಿದ್ದಾರೆ. ಅದಲ್ಲದೆ ತಮ್ಮ ಅಸಭ್ಯ ವರ್ತನೆಯಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ನಿರ್ದೇಶಕರುಗಳಿಗೆ ಅವಮಾನ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರ ರಜೆ ನಗದೀಕರಣ ಮೊತ್ತವನ್ನು ಸಂದಾಯ ಮಾಡಿರುವುದಿಲ್ಲ. ತಮ್ಮ ರಜೆ ನಗದೀಕರಣ ಮೊತ್ತವನ್ನು ಸಂದಾಯ ಮಾಡದಿದ್ದಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳುವುದಾಗಿ ವಕೀಲರಿಂದ ಪತ್ರ ಬರೆಸಿದ್ದಾರೆ.ಈ ಪರಿಸ್ಥಿತಿಯಲ್ಲಿ ನಾವು ಕೈಗೊಳ್ಳಬೇಕಾದ ಕ್ರಮಗಳೇನು?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ನಿವೃತ್ತಿಯ ವೇಳೆ ಉದ್ಯೋಗಿ ಅಮಾನತ್ತಿನಲ್ಲಿದ್ದರೆ ಅಥವಾ ಅವನ ಮೇಲೆ ಶಿಸ್ತಿನ ಅಥವಾ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇದ್ದು ವಿಚಾರಣೆಯ ಮುಕ್ತಾಯದ ನಂತರ ಯಾವುದಾದರೂ ಮೊತ್ತವನ್ನು ಅವನಿಂದ ವಸೂಲು ಮಾಡುವ ಸಾಧ್ಯತೆಯಿದ್ದಲ್ಲಿ ಅವನ ರಜೆ ನಗದೀಕರಣ ಮೊತ್ತವನ್ನು ತಡೆಹಿಡಿಯಬಹುದಾಗಿದೆ. ಅವನ ಮೇಲೆ ಯಾವುದೇ ಶಿಸ್ತಿನ ಕ್ರಮ ಜಾರಿ ಇಲ್ಲದಿದ್ದಲ್ಲಿ ರಜೆ ನಗದೀಕರಣ ಮೊತ್ತವನ್ನು ಸಂದಾಯ ಮಾಡಬೇಕು.

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ : 2ನೇ ನೂತನ ಕಟ್ಟಡದ ಉದ್ಘಾಟನೆ

ವಿಜಯಪುರ : ದಿನಾಂಕ : 16.09.2024ರಂದು ಬೆಳಿಗ್ಗೆ 11.00 ಗಂಟೆಗೆ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇದರ 2ನೇ ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀಮತಿ ಮಲ್ಲಮ್ಮ ಶಿ. ಯಾಳವಾರ ಇವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಸುರೇಶ ಎಸ್. ದೇಸಾಯಿ ಅಧ್ಯಕ್ಷರು ಶ್ರೀ ಶಿವಶರಣೆ ಹೇಮರಾಜ್ ಮಲ್ಲಮ್ಮ ಸಂಸ್ಥೆ ಇವರು ನೆರವೇರಿಸಿದರು. ಹಾಗೂ ಶ್ರೀ ಕುಮಾರ ಗಡಗಿ ಕಾರ್ಪೊರೇಟರ್ ವಾರ್ಡ್ ನಂ.21 ವಿಜಯಪುರ ಇವರು ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಹಾಗೂ ಶ್ರೀಮತಿ ಅಶ್ವಿನಿ ಅ. ಬಿರಾದಾರ ಆಡಳಿತಾಧಿಕಾರಿಗಳು ಭಾಗ್ಯವಂತಿ ಆಸ್ಪತ್ರೆ, ವಿಜಯಪುರ ಇವರು ಕ್ಯಾಶ್ ಸೇಫ್ ಲಾಕರದ ಉದ್ಘಾಟನೆಯನ್ನು ಮತ್ತು ಡಾ|| ಅಯ್ಯನಗೌಡ ಬಿರಾದಾರ ಶ್ರೇಯಾ ಆಸ್ಪತ್ರೆ, ವಿಜಯಪುರ ಇವರು ಕ್ಯಾಶ್ ಕೌಂಟರನ್ನು ಉದ್ಘಾಟಿಸಿದರು. ಹಾಗೂ ಎಲ್ಲ ಅತಿಥಿಗಳಿಗೆ ಶ್ರೀಮತಿ ಮಲ್ಲಮ್ಮ ಶಿ. ಯಾಳವಾರ ಸಂಸ್ಥಾಪಕ ಅಧ್ಯಕ್ಷರು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇವರು ಸ್ವಾಗತ ಕೋರುವುದರ ಮೂಲಕ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು. ಹಾಗೂ ಎಲ್ಲ ಅತಿಥಿಗಳು ಬ್ಯಾಂಕು ಉತ್ತರೋತ್ತರವಾಗಿ ಬೆಳೆದು ಪ್ರತಿವರ್ಷ ಹೊಸ ಶಾಖೆಗಳನ್ನು ತೆರೆಯುತ್ತ ಎಲ್ಲ ಮಹಿಳೆಯರಿಗೆ ಆರ್ಥಿಕ ದಾರಿ ತೋರಿಸುವುದರ ಮೂಲಕ ಒಂದು ಆದರ್ಶ ಬ್ಯಾಂಕಾಗಿ ಬೆಳೆಯಲೆಂದು ಹಾರೈಸಿದರು.



ನಿರ್ದೇಶಕರು

ಡಿಕ್ರಿಡಾರ ಸಂಘಕ್ಕೆ / ಬ್ಯಾಂಕ್‌ಗೆ ಮಾರಾಟಾಧಿಕಾರಿಗಳ ವರದಿ ತಲುಪಿದ 6 ತಿಂಗಳೊಳಗಾಗಿ ನಿಬಂಧಕರಿಗೆ / ವಸೂಲಾಧಿಕಾರಿಗಳಿಗೆ ಸದರಿ ಸ್ಥಿರಾಸ್ತಿಯನ್ನು ತೆಗೆದುಕೊಳ್ಳುವ ಬಗ್ಗೆ ಅಥವಾ ಬಿಡುಗಡೆ ಬಗ್ಗೆ ಅರ್ಜಿ ಸಲ್ಲಿಸಿ ನಮೂನೆ-VIII ರಲ್ಲಿ ದೃಢೀಕರಣ ಪತ್ರ ಪಡೆಯುವುದರ ಮೂಲಕ ತಮ್ಮ ಸಂಘ / ಬ್ಯಾಂಕ್‌ನ ಹೆಸರಿಗೆ ಪಡೆದುಕೊಳ್ಳಬಹುದಾಗಿದೆ. ತದನಂತರ ಸದರಿ ಸಂಘ/ಬ್ಯಾಂಕ್‌ನವರು ಆ ಸ್ಥಿರಾಸ್ತಿಯಿಂದ ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳುವುದು. ಸದರಿ ಆಸ್ತಿಯಿಂದ ಬರುವಂತಹ ಆದಾಯವನ್ನು ಸಾಲಗಾರರ ಸಾಲದ ಬಾಬಿಗಾಗಿ ವಜಾ ಮಾಡತಕ್ಕದ್ದು ಹಾಗೂ ಈ ಮೂಲಕ ಸಾಲದ ಪೂರ್ತಾ ಬಾಬು ವಸೂಲಾದಲ್ಲಿ

ಸ್ಥಿರಾಸ್ತಿಯನ್ನು ಸಾಲಗಾರನಿಗೆ ವಾಪಾಸ್ಸು ನೀಡತಕ್ಕದ್ದು.

ಒಂದು ವೇಳೆ ಸದರಿ ಆ ಆಸ್ತಿಯಿಂದ ಯಾವುದೇ ಆದಾಯ ಬರದೇ ಇದ್ದ ಪಕ್ಷದಲ್ಲಿ ಡಿಕ್ರಿಡಾರಕನು ಕೂಡಲೇ ಸಂಘ /ಬ್ಯಾಂಕಿಗೆ ಹೆಚ್ಚು ಅನುಕೂಲವಾಗುವಂತೆ ಆ ಆಸ್ತಿಯನ್ನು ಸಾರ್ವಜನಿಕ ಬಹಿರಂಗ ಹರಾಜು ಮಾಡುವ ಮೂಲಕ ಆ ಸ್ಥಿರಾಸ್ತಿಯನ್ನು ಮಾರಾಟ ಮಾಡತಕ್ಕದ್ದು. ಆ ಮಾರಾಟವನ್ನು ವಸೂಲಾಧಿಕಾರಿಗಳು ದೃಢೀಕರಿಸುವುದು ಅವಶ್ಯವಾಗಿರುತ್ತದೆ. ಹಾಗೆ ಮಾರಾಟವಾದ ಸ್ಥಿರಾಸ್ತಿಯಿಂದ ಬಂದ ಹಣವು ಸಾಲಗಾರರ ಸಾಲದ ಬಾಬಿಗಿಂತ ಹೆಚ್ಚು ಇದ್ದಲ್ಲಿ ಆ ಹೆಚ್ಚುವರಿ ಹಣವನ್ನು ಸಾಲಗಾರನಿಗೆ ವಾಪಾಸ್ಸು ಕೊಡತಕ್ಕದ್ದು.

ಮುಂದಿನ ಸಂಚಿಕೆಗೆ...

ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಥಿ ಅವರು ಪದಗ್ರಹಣ ಮಾಡಿದ್ದಾರೆ. ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ನಂತರ ದೆಹಲಿಯ 3ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದರೇ, ಮಮತಾ ಬ್ಯಾನರ್ಜಿ ನಂತರ ಹಾಲಿ ಎರಡನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ಸ್ವಾತಂತ್ರ್ಯ ಬಂದಾಗಿನಿಂದ ದೇಶದ 17ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ.
- ಪ್ರತ್ಯುತ ವಿತ್ತೀಯ ವರ್ಷದಲ್ಲಿ ಯುಪಿಎ ಪಾವತಿಗಳ ಪ್ರಮಾಣ ಬರೋಬ್ಬರಿ ಶೇ.138ರಷ್ಟು ಏರಿಕೆಯಾಗಿದ್ದು ರೂ. 200 ಲಕ್ಷ ಕೋಟಿ ಸಂಗ್ರಹವಾಗಿದೆ.
- ವಿಜಯಪುರದ ಅತೀಬ್ ಇನಾಮದಾರ ತಮ್ಮ ಸಮಾಜ ಸೇವಾ ಸಂಘದಲ್ಲಿ ವಿವಿಧ ಬಗೆಯ ರಕ್ತದ ಗುಂಪುಗಳ ದಾನಿಗಳ ಮಾಹಿತಿ ವಿವರಗಳನ್ನು ಹೊಂದಿದ್ದು, ಇವರ ಸಂಪರ್ಕದಲ್ಲಿ ಅಪರೂಪದ ರಕ್ತದ ಗುಂಪಾದ ಬಾಂಬೆ ಬ್ಲಡ್ ಗ್ರೂಪಿನ ಇಬ್ಬರು ದಾನಿಗಳೂ ಇದ್ದಾರೆ. ಅಗತ್ಯವಿದ್ದವರಿಗೆ ದಾನಿಗಳು ರಕ್ತ ನೀಡುತ್ತಾರೆ.
- 1908ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಾಣಗೊಂಡ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಇದೀಗ

120 ಅಡಿ ತಲುಪಿದ್ದು, ಇನ್ನು 10 ಅಡಿ ನೀರು ಬಂದರೇ ಪ್ರಸಕ್ತ ಸಾಲಿನಲ್ಲಿ ಕೋಡಿ ಬೀಳಲಿದೆ. ಈ ರೀತಿ 1933ರಲ್ಲಿ ಮಾತ್ರ ಕೋಡಿ ಬಿದ್ದಿತ್ತು, ನಂತರ 2022ರಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದಿತ್ತು. ಈ ಬಾರಿ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ.

- ಬಿಹಾರದ ಮಿಥಿಲೇಸ್ ಮಾಂಜಿ ಎಂಬ ಯುವಕನಿಗೆ 2 ಲಕ್ಷ ರೂಪಾಯಿ ಕೊಟ್ಟರೆ ಪೊಲೀಸ್ ಉದ್ಯೋಗ ಕೊಡಿಸುವುದಾಗಿ ವಂಚಕರು ನಂಬಿಸಿದ್ದಾರೆ. ಹಣ ಪಡೆದ ವಂಚಕರು ಈತನಿಗೆ ನಕಲಿ ಪೊಲೀಸ್ ಯೂನಿಫಾರಂ ಹಾಗೂ ಪಿಸ್ತೂಲ್ ನೀಡಿ, ನೀನು ಪ್ರೊಬೇಷನರಿ ಅಧಿಕಾರಿ ಎಂದು ಹೇಳಿರುವುದನ್ನು ನಂಬಿ ಈಗ ಪೊಲೀಸರ ಕೈಗೆ ಸಿಕ್ಕಿ ಜೈಲು ಪಾಲಾಗಿದ್ದಾನೆ.
- ಉತ್ತರ ಅಂಟಾರ್ಟಿಕಾದಲ್ಲಿರುವ ಡೇಮ್ಸ್ ಡೇ ಗ್ಲೇಸಿಯರ್ ಎಂಬ ಬೃಹತ್ ಹೆಚ್ಚುಂಡೆ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹಿಂದೆ ಅಂದುಕೊಂಡಿದ್ದಕ್ಕಿಂತ ವೇಗವಾಗಿ ಕರಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಸನಿಹದಲ್ಲೇ ಜಲ ಪ್ರಳಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಅಭಿವೃದ್ಧಿಯ ಸಂಕೇತವಾಗಿದೆ : ನಮ್ಮ ರಾಜ್ಯದಲ್ಲಿರುವ 252 ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ನಲ್ಲತ್ತೇಳು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಠೇವಣಿ ಇದೆ ಎನ್ನುವುದು, ಅದರಲ್ಲಿ ಮೂವತ್ತಾಲ್ಪು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ವಿವಿಧ ಉದ್ದೇಶಗಳಿಗೆ ಸಾಲವನ್ನು ನೀಡಿರುವುದು ಅತ್ಯುತ್ತಮ ಸಾಧನೆಯೇ ಸರಿ. ಸದರಿ ಅಂಕಿ ಅಂಶಗಳೇ ಸಹಕಾರ ಬ್ಯಾಂಕುಗಳ ಅಭಿವೃದ್ಧಿಯ ಸಂಕೇತವಾಗಿದೆ.

► ಮುದುಗೇಂದ್ರಪ್ಪ ಕೋಟ್ರಪ್ಪ, ದಾವಣಗೆರೆ

ಮೆಚ್ಚಬೇಕಾದ ವಿಷಯ : ಬೀದರ ಜಿಲ್ಲೆಯ ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕ್ ಮೇಲ್ವಾರಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸಿ ಬಳಸುವ ಮೂಲಕ ವಿದ್ಯುತ್ ವೆಚ್ಚವನ್ನು ಉಳಿಸುತ್ತಿರುವುದು ಮೆಚ್ಚಬೇಕಾದ ವಿಷಯ. ಇದೇ ರೀತಿಯಾಗಿ ನಮ್ಮ ರಾಜ್ಯದಲ್ಲಿರುವ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳು ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ವೆಚ್ಚವನ್ನು ಉಳಿಸಬಹುದಾಗಿದೆ.

► ರೇಣುಕಾಸ್ವಾಮಿ ಎಲ್.ಪಿ., ತುಮಕೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.